



REF: HSL/SEC/2021/9

February 8, 2021

To The Deputy Manager Department of Corporate Services BSE Ltd. PJ Towers, Dalal Street Mumbai -400001 Script Code: 514043	To The Manager National Stock Exchange of India Ltd. Exchange Plaza, Plot No. C/1, G Block Bandra-Kurla Complex, Bandra (E), Mumbai 400051 Symbol: HIMATSEIDE
---	--

Dear Sir/Madam,

Sub: Newspaper publication of Unaudited Financial Results for the quarter ended December 31, 2020

Pursuant to Regulation 30 of SEBI (Listing Obligations and Disclosure Requirements) Regulations, 2015, please find enclosed copies of newspaper publications of the Unaudited Financial Results for the quarter ended December 31, 2020 published in:

1. Business Standard (English); and
2. Varthabharathi (Kannada)

Thanking you,

Yours faithfully,
For Himatsingka Seide Limited



Sridhar Muthukrishnan
Company Secretary

Encl: As above

Himatsingka Seide Limited
Registered Office: 10/24 Kumara Krupa Road
High Grounds, Bangalore 560 001, India
T +91 80 2237 8000, F +91 80 4147 9384
E hslblr@himatsingka.com
CIN L17112KA1985PLC006647
www.himatsingka.com

When will life return to normal? In seven years



TOM RANDALL
5 February

When will the pandemic end? It's the question hanging over just about everything since Covid-19 took over the world last year. The answer can be measured in vaccinations. Bloomberg has built the biggest database of Covid-19 shots given around the world, with more than 119 million doses administered worldwide. US science officials such as Anthony Fauci have suggested it will take 70-85 per cent coverage of the population for things to return to normal. Bloomberg's Vaccine Tracker shows that some countries are making far more rapid progress than others, using 75 per cent coverage with a two-dose vaccine as a target. Israel, the country with the highest vaccination rate, is headed for 75 per cent coverage in just two months. The US will get there just in time to ring in the 2022 New Year. With vaccinations happening more rapidly in richer Western countries than the rest of the globe, it will take the world as a whole seven years at the current pace. Bloomberg's calculator provides a snapshot in time, designed to put today's vaccination rates into perspective. It uses the most recent rolling average of vaccinations, which means that as vaccination numbers pick up, the time

needed to hit the 75 per cent threshold will fall. The calculations will be volatile, especially in the early days of the rollout, and the numbers can be distorted by temporary disruptions. For example, New York's target date was briefly pushed out to 17 months this week after a winter blizzard prevented some from getting vaccinated (it's now back down to 13 months). Likewise, Canada's vaccination rate dropped by half in recent weeks following reports of delayed vaccine shipments. Based on Canada's latest rate of inoculations it would take more than 10 years to reach 75 per cent coverage. That might serve as a wake-up call to Canadian politicians and health officials, but it doesn't mean the country is doomed to a decade of social distancing. Canada has contracts to buy more vaccine doses per person than any other country, and its vaccination rates are expected to climb. The pace is likely to accelerate further as more vaccines become available. Some of the world's biggest vaccine-manufacturing hubs in India and Mexico are only just getting started. More than 8.5 billion doses of vaccine have been contracted by countries through more than 100 agreements tracked by Bloomberg. Only a third of countries have even begun their vaccination campaigns. **BLOOMBERG**

HAL's basic trainer aircraft comes in from the cold

AJAI SHUKLA
Yelahanka, Bengaluru, 5 February

Overshadowed by the spotlight on the Indian Air Force (IAF) ordering 83 Tejas Mark 1A fighters was the IAF's request for proposal (RfP) to Hindustan Aeronautics Limited (HAL) on Thursday for building up to 108 indigenous HTT-40 basic trainer aircraft. Ironically, the IAF's deputy chief handed over the RfP on the tarmac of the Yelahanka Air Base at precisely the spot where, in Aero India 2013, IAF chief, Air Chief Marshal NAK Browne, had ordered a displayed HTT-40 to be removed, dismissively stating: "There is no need for this aircraft."

ne's successors gradually accepted this indigenous basic trainer. Meanwhile, the IAF began experiencing difficulties with maintaining the Swiss Pilatus PC-7 Mark II basic trainer, which Browne had wanted more of instead of the HTT-40. "The HTT-40's RfP has come within six years from the first flight... which is the shortest timeline in (India's) aircraft industry," stated a defence ministry release. The current IAF chief, Air Chief Marshal RKS Bhaduria, is a strong supporter of indigenous aircraft such as the Tejas and the HTT-40. IAF pilots are already flying in the HTT-40 to assess its capabilities under what is called "User Assessment Technical Trials". The IAF's RfP is for 70 HTT-40 trainer aircraft with a provision for 38



HAL's HTT-40

more. Defence ministry sources indicate that it is possible that the 38 follow-on option trainers could be a weaponised version of the trainer, offered to the IAF as a light attack aircraft. It could also be marketed as such in the export market. Business Standard learns that the HTT-40 will be priced at about

₹50 crore, with ₹6 crore added on as amortisation of development costs. HAL has funded the HTT-40 programme entirely from its internal funds. It is understood that the HAL board sanctioned, over the years, about ₹600 crore for the basic trainer's design and development. Besides those costs, the money has also paid for two prototype aircraft and 550 test flights. The issue of an RfP unlocks the door for HAL to begin contracting for engines for the basic trainer. The engine selected is the Honeywell TP331-12B, which is almost identical to the Honeywell engine that HAL already builds in Bengaluru for the Dornier 228 aircraft that it manufactures in Kanpur. HAL intends to transfer technology from Honeywell to build the HTT-40's

engine in the same production unit. Sources indicate that HAL will buy close to 130 Honeywell engines — 108 for the trainers ordered and 22 spare engines. Each of the prototype engines have cost almost ₹7 crore. HAL sources say the HTT-40 is in the final stages of spin trials, the make-or-buy capability demonstration for a basic trainer. Production planning for building the trainer is already under way. The HTT-40 is a propeller-driven, turbo-prop aircraft for "Stage-1" training of rookie pilots. After 80 hours of training on the HTT-40, pilots move on to "Stage-2" training on the HAL-built Kiran Mark II jet trainer. Those selected to fly fighter aircraft move on to "Stage-3" training on the Hawk advanced jet trainer (AJT).

insecticides (INDIA) LIMITED

Regd. Office: 401-402, Lusa Tower, Azadpur Commercial Complex, Delhi-110 033; Telefax.: 011-27679700-05
Website: www.insecticidesindia.com, Email: investor@insecticidesindia.com, CIN: L65991DL1996PLC083909

Sl. No.	Particulars	Standalone						Consolidated					
		Quarter Ended		Nine Months Ended		Year Ended		Quarter Ended		Nine Months Ended		Year Ended	
		31-12-20 (Unaudited)	30-09-20 (Unaudited)	31-12-19 (Unaudited)	31-12-20 (Unaudited)	31-12-19 (Unaudited)	31-03-20 (Audited)	31-12-20 (Unaudited)	30-09-20 (Unaudited)	31-12-19 (Unaudited)	31-12-20 (Unaudited)	31-12-19 (Unaudited)	31-03-20 (Audited)
1	Total Income from Operations	29,917.44	45,584.80	26,285.90	116,462.13	112,455.06	136,321.96	29,917.44	45,584.80	26,285.90	116,462.13	112,455.06	136,321.96
2	Net Profit for the period (before Tax)	805.77	5,519.85	1,150.09	9,524.15	12,512.11	11,046.11	820.84	5,540.43	1,179.46	9,588.09	12,579.06	11,133.36
3	Net Profit for the period (after Tax)	599.78	4,140.05	861.03	7,147.95	9,335.75	8,604.06	614.85	4,180.63	890.40	7,211.89	9,402.70	8,691.31
4	Total Comprehensive Income for the period (Comprising Profit for the period (after tax) and Other Comprehensive Income (after tax))	583.41	4,158.61	882.38	7,148.66	9,320.56	8,383.60	598.17	4,178.89	911.13	7,211.68	9,385.68	8,467.46
5	Paid-Up Equity Share Capital (Face Value of ₹10/- each)	2,066.78	2,066.78	2,066.78	2,066.78	2,066.78	2,066.78	2,066.78	2,066.78	2,066.78	2,066.78	2,066.78	2,066.78
6	Reserves (excluding Revaluation Reserves) as shown in the Audited Balance Sheet of the Previous Financial Year						70,958.60						71,106.08
7	Earnings Per Equity Share (Face Value of ₹10/- each) (not annualised)												
	Basic	2.90	20.03	4.17	34.58	45.17	41.63	2.97	20.13	4.30	34.89	45.48	42.05
	Diluted	2.90	20.03	4.17	34.58	45.17	41.63	2.97	20.13	4.30	34.89	45.48	42.05

NOTES:
a) The above is an extract of the detailed format of Unaudited Standalone and Consolidated Financial Results for the Quarter and Nine Months ended December 31, 2020 filed with the Stock Exchange under Regulation 33 of the Securities Exchange Board of India (Listing Obligations and Disclosure Requirements) Regulations, 2015 as amended. The full format of the Audited Standalone and Consolidated Financial Results and Explanatory Notes are available on the Stock Exchange website at www.bseindia.com, www.nseindia.com and on the Company's website www.insecticidesindia.com.
b) The above financial results have been prepared in accordance with the Indian Accounting Standard (Ind AS), the provisions of the Companies Act, 2013 ("the Act"), as applicable and guidelines issued by the Securities and Exchange Board of India ("SEBI"). The Ind AS are prescribed under Section 133 of the Act read with Rule 3 of the Companies (Indian Accounting Standards) Rules, 2015 and subsequent amendments thereto.
c) The Company has considered the possible effects that may result from the pandemic relating to COVID-19 on the financial results. In developing the assumptions relating to the possible future uncertainties in the economic conditions because of this pandemic, the Company has used internal and external sources of information. Based on the Company assessment, no material impact has been noted. Considering that it is a dynamic and evolving situation, the management will continue to closely monitor and evaluate the impact of any material change in macro-economic and other related factors, which may have bearing on the Company's operations.
d) Exceptional item represents a one-time expense on account of fraud committed by two employees of the Company in collusion with 16 dealers and distributors of the Company. The said dealers and distributors had sold the goods in cash at reduced price to different customers. However, the invoices were raised in the name of Company's authorised debtors. The Company has filed FIR on July 04, 2020 in P.S. Jangir District, Jangir-Champa, Chhattisgarh. The total amount involved in the fraud is approximately INR 2,000 lakhs. After internal investigation in the matter, the Company estimates that approximately INR 1,000 lakhs will be recovered. Therefore, Company had recognized the provision of INR 1,000 lakhs during the quarter ended June 30, 2020. The Company is of the view that there is no significant impact of aforesaid fraud on the general business conditions, financial position, profit & loss and liquidity position, except for the amounts already recognized.

For and on behalf of the Board of Directors
Insecticides (India) Limited
Sd/-
(Rajesh Aggarwal)
Managing Director
DIN-00576872

Place: Delhi
Date: February 05, 2021

EXTRACT OF CONSOLIDATED FINANCIAL RESULTS FOR THE QUARTER AND NINE MONTHS ENDED DECEMBER 31, 2020

(₹ in Lacs)

Particulars	Quarter Ended on 31.12.2020	Quarter Ended on 30.09.2020	Quarter Ended on 31.12.2019	Nine Months Ended on 31.12.2020	Nine Months Ended on 31.12.2019	Financial Year Ended on 31.03.2020
	Unaudited	Unaudited	Unaudited	Unaudited	Unaudited	Audited
Total Income from operations	68,165	65,955	67,585	1,52,449	1,97,389	2,41,965
Net Profit / (Loss) for the period (before tax and exceptional items)	7,464	1,020	3,935	(7,916)	17,933	15,838
Net Profit / (Loss) for the period before tax (after exceptional items)*	7,464	1,020	532	(7,916)	13,866	8,517
Net Profit / (Loss) for the period after tax (after exceptional items)	4,506	381	278	(9,092)	8,209	1,325
Total comprehensive income/(loss) for the period (Comprising Profit / (Loss) for the period (after tax))	4,592	793	333	(7,603)	10,466	633
Paid-up equity share capital [Face value Rs. 5 per share]	4,923	4,923	4,923	4,923	4,923	4,923
Reserves excluding revaluation reserves	-	-	-	-	-	1,31,078
Earnings per share (not annualised except year ended 31.03.2020) - in Rupees (after exceptional items)						
a) Basic	4.58	0.39	0.28	(9.23)	8.34	1.35
b) Diluted	4.58	0.39	0.28	(9.23)	8.34	1.35

Notes:
1. Key Standalone financial information of the Company is given below:

Particulars	Quarter Ended on 31.12.2020	Quarter Ended on 30.09.2020	Quarter Ended on 31.12.2019	Nine Months Ended on 31.12.2020	Nine Months Ended on 31.12.2019	Financial Year Ended on 31.03.2020
	Unaudited	Unaudited	Unaudited	Unaudited	Unaudited	Audited
1A. Income from Operations	55,929	39,142	43,122	1,09,232	1,32,517	1,60,076
1B. Profit before exceptional items and tax	8,718	2,676	5,797	3,713	22,983	22,987
1C. Profit before tax	8,718	2,676	3,232	3,713	20,418	21,845
1D. Profit after tax	5,760	2,037	2,115	2,537	13,602	14,664
1E. Total comprehensive income	6,198	3,163	1,499	4,918	11,354	10,602

2. The above is an extract of the detailed format of unaudited Standalone and Consolidated results for the quarter and nine months ended on 31 December, 2020 filed with the Stock Exchanges under Regulations 33 of the SEBI (Listing Obligations and Disclosure Requirements) Regulations, 2015. The full format of unaudited Standalone and Consolidated results for the quarter and nine months ended on 31 December, 2020 are available on the website of the Stock Exchanges (www.nseindia.com/www.bseindia.com) and the Company's website (www.himatsingka.com).

Place : Bengaluru
Date : 05 February 2021

Dinesh Himatsingka Shrikant Himatsingka
Executive Chairman Managing Director & CEO

Himatsingka Seide Limited
Registered Office : 10/24, Kumara Krupa Road, High Grounds, Bengaluru - 560 001
T : +91-80-22378000, F : +91-80-4147 9384, E investors@himatsingka.com www.himatsingka.com
CIN : L17112KA1985PLC006647

INSPIRED EXCELLENCE

DELIVERING AN ALL-ROUND PERFORMANCE AT EVERY STEP

Gulf Oil Lubricants India Limited SALES Q3 **14.2% Y-o-Y** PAT Q3 **14.5% Y-o-Y**

Registered & Corporate Office: IN Centre, 49/50, MIDC, 12th Road, Andheri (E), Mumbai-400 093, Maharashtra, India. CIN NO.: L23203MH2008PLC267060
Tel No.: +91 22 66487777 | Fax: +91 22 28248232 | Website: www.gulfoilindia.com | Email: secretarial@gulfoil.co.in

Particulars	Quarter ended December 31, 2020 (Unaudited)	Nine Months ended December 31, 2020 (Unaudited)	Quarter ended December 31, 2019 (Unaudited)
Revenue from Operations	48,186.41	1,13,477.28	42,186.09
Profit from ordinary activities before tax	8,573.16	18,793.41	7,358.94
Net Profit from ordinary activities after tax	6,400.48	14,030.08	5,586.99
Total Comprehensive Income for the period (comprising Profit and other Comprehensive Income for the period)	6,405.53	14,047.56	5,596.94
Equity share capital (Face value ₹2 per share)	1,005.81	1,005.81	1,002.08
Earnings Per Share (Face value ₹2 per share)			
a) Basic- ₹	*12.75	*27.97	*11.15
b) Diluted- ₹	*12.69	*27.85	*11.10

*Not Annualised

Notes:
1. The above is an extract of the detailed format of Unaudited Financial Results for the Quarter and Nine Months ended December 31, 2020 filed with the Stock Exchanges under Regulation 33 of the SEBI (Listing Obligation and Other Disclosure Requirements) Regulation, 2015. The full format of the Unaudited Financial Results for the Quarter and Nine Months ended December 31, 2020 is available on the stock exchange websites, www.nseindia.com, www.bseindia.com and on the Company's website www.gulfoilindia.com.
2. The Board of Directors at their meeting held on February 05, 2021 declared an Interim dividend of ₹7.00 per equity share (i.e. 350% on face value of ₹2 per equity share). The Interim dividend shall be paid to those shareholders whose name will appear in the Registrar of Members on the record date i.e. February 17, 2021.

Place : Mumbai
Date : February 05, 2021

For and on behalf of Board of Directors of
GULF OIL LUBRICANTS INDIA LIMITED
Ravi Chawla
Managing Director & CEO
DIN: 02808474

HINDUJA GROUP

VISHWAS BAWA BUILDERS
Vishwas Crown, Near Cochine Bakery, Opp. Minasa Hospital, Kankanady, Mangalore. For Booking Mob: 9731953349

8 ವಾರ್ತಾಭಾರತಿ ಪ್ರದೇಶ ಭಾರತಿ
ಬೆಂಗಳೂರು | ಶನಿವಾರ, ಫೆಬ್ರವರಿ 6, 2021
ಬಿಧಾನಮಂಡಲ ಅಧಿವೇಶನ

Need Better Dreams?
JOHNSON COMFORT
Mattress Pillows Cushions
UNIQUE MARKETING: Manar Complex, Behind KMC Jyothi, Mangalore-01

'ಎರೋ ಇಂಡಿಯಾ-2021'ಗೆ ವರ್ಣರಂಜಿತ ತೆರೆ
ರಕ್ಷಣಾ ವಲಯದಲ್ಲಿ ಸಾವಲಂಬನೆಯತ್ತ ಭಾರತ

ಬೆಂಗಳೂರು, ಫೆ.5: ಜಾತಿಗತಿಕ ಮಟ್ಟದಲ್ಲಿ ಭಾರತವು ರಕ್ಷಣಾ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಬಲ ಶಕ್ತಿಯಾಗಿ ಮೂಲಕ ಹೊಮ್ಮುತ್ತಿದೆ.
ಏರೋ ಇಂಡಿಯಾ ಹೈಬ್ರಿಡ್ ವ್ಯವಹಾರಿಕ ಪ್ರದರ್ಶನವು ಜಗತ್ತಿಗೆ ಭಾರತದ ಶಕ್ತಿ, ಸಾಮರ್ಥ್ಯವನ್ನು ಪರಿಚಯಿಸುವ ವೇದಿಕೆಯಾಗಿ ವರ್ಣರಂಜಿತವಾದ ಭಾರತೀಯ ಸೇನಾ ಪಡೆಗಳ ಮಹಾದಂಡನಾಯಕ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ವಲಯದಲ್ಲಿ ಶೇ.74ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಉತ್ತರಪ್ರದೇಶ ಹಾಗೂ ತಮಿಳುನಾಡಿನಲ್ಲಿ ರಕ್ಷಣಾ ಕಾರಿಡಾರ್ ನಿರ್ಮಾಣದಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಭಾರತ ಕೇವಲ ರಕ್ಷಣಾ ವಲಯದಲ್ಲಿ ಈಗ ಮಾರುಕಟ್ಟೆಯಾಗಿ ಉಳಿಯುವುದಿಲ್ಲ. ವಿಶ್ವದ ಅನೇಕ ರಾಷ್ಟ್ರಗಳಿಗೆ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಲು ಮುನ್ನೆಲೆಗೆ ಬರಲಿದೆ.



ಭಾರತವು ಅಭಿವೃದ್ಧಿ ಭಾರತ ಯೋಜನೆಯಡಿ ಮುಂದುವರೆದು 7-8 ವರ್ಷಗಳಲ್ಲಿ ರಕ್ಷಣಾ ವಲಯದ ಆಧುನೀಕರಣಕ್ಕೆ ಸುಮಾರು 130 ಶತಕೋಟಿ ಡಾಲರ್ ವ್ಯಯ ಮಾಡಲಿದೆ. ರಕ್ಷಣಾ ವಲಯದ ಸಂಪೂರ್ಣ ಸ್ವಾಮ್ಯವನ್ನು ಸಾಧಿಸಲು 2024ರ ವೇಳೆಗೆ 1.75 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ, 35 ಸಾವಿರ ಕೋಟಿ ರೂ.ಗಳ ರಕ್ಷಣಾ ಉತ್ಪನ್ನಗಳ ರಫ್ತು ಮಾಡಲು ನಿರ್ದೇಶಿಸಲಾಗಿದೆ.



1,200ಕ್ಕೂ ಹೆಚ್ಚು ನವೋದ್ಯಮಗಳು ಭಾಗಿ
ಈ ಮಂಥನ ಕಾರ್ಯಕ್ರಮದಲ್ಲಿ ಸುಮಾರು 1,200ಕ್ಕೂ ಹೆಚ್ಚು ನವೋದ್ಯಮಗಳು ಭಾಗವಹಿಸಿದ್ದು, ಸುಮಾರು 60ಕ್ಕೂ ಹೆಚ್ಚು ನವೋದ್ಯಮಗಳಿಗೆ ಹೂಡಿಕೆ ಲಭ್ಯವಾಗಿದೆ. ಬಾಹ್ಯಾಕಾಶ ವಲಯದಲ್ಲಿ ಸುಮಾರು 300ಕ್ಕೂ ಹೆಚ್ಚು ನವೋದ್ಯಮಗಳು ಕೆಲಸ ಮಾಡುತ್ತಿದ್ದು, 10ಕ್ಕೂ ಹೆಚ್ಚು ಸಂಸ್ಥೆಗಳು 10 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿವೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಶೇ.90ಕ್ಕೂ ಹೆಚ್ಚು ಕಲಾಪ ಪೂರ್ಣ

ಬೆಂಗಳೂರು, ಫೆ.5: ಸತತ ಏಳು ದಿನಗಳ ಕಾಲ ನಡೆದ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಶೇ.90ಕ್ಕೂ ಹೆಚ್ಚು ಕಲಾಪ ಪೂರ್ಣ ಎಂದು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಚ್ ಕಾರ್ಗೇ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ 9ನೇ ಅಧಿವೇಶನದ ಕಲಾಪಗಳ ಸಂಕ್ಷಿಪ್ತ ವರದಿ ಮಂಡಿಸಿದ ಅವರು, ಒ.28ರಂದರ ರಾಜ್ಯಪಾಲರ ಭಾಷಣದೊಂದಿಗೆ ಅರಂಭಗೊಂಡ ವಿಧಾನಸಭೆಯ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಏಳು ದಿನಗಳ ಕಾಲ ಅಧಿವೇಶನ ಪೂರ್ಣಗೊಳಿಸಿದ್ದು, 33 ಗಂಟೆ 30 ನಿಮಿಷಗಳ ಕಾಲ ಕಲಾಪ ನಡೆಸಲಾಗಿದೆ ಎಂದು.

ಭಾರತದ ಲೆಕ್ಕನಿಯಂತ್ರಕ ಮತ್ತು ಮಹಾಲ್ಕೆ ಪರಿಶೋಧಕರು ನೀಡಿರುವ ಮಾಜಿ 2019ಕ್ಕೆ ಕೊನೆಗೊಂಡ ವರ್ಷದ ಸಾರ್ವಜನಿಕ ವಲಯ ಉದ್ಯಮಗಳ ಮೇಲಿನ ವರದಿಯನ್ನು ಮಂಡಿಸಲಾಗಿದೆ. ಅದೇ ರೀತಿ, ಭದ್ರವೆಸೆ ಸಮಿತಿಯ 8ನೇ ವರದಿ ಮತ್ತು 11 ಅಭಿವಿಭಾಗಗಳನ್ನು, 3 ಅಧ್ಯಾಯಗಳನ್ನು, 42 ಷರಾಹಿ ವರದಿಗಳು, 20 ಲೆಕ್ಕ ಪರಿಶೋಧನಾ ವರದಿಗಳು, 2 ಅನುಷ್ಠಾನ ವರದಿಗಳು, 2 ತಪಾಸಣಾ ವರದಿಗಳು ಹಾಗೂ ಒಂದು ವಿಶೇಷ ವರದಿಯನ್ನು ಮಂಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಫೆ.24ಕ್ಕೆ ಆತ್ಮಾವಲೋಕನ ಸಭೆ
ತೊಮನ್ವೆಲ್ ಸಂಸದೀಯ ಸಂಘ ಕರ್ನಾಟಕ ಕಾಬೆ ಮತಿಯಿಂದ ಫೆ. 24ರಂದು ವಿಧಾನಸಭೆಯ ವಾಲ್ ಸಲ್ಲಿ ಸಂಸದೀಯ ಮೇಲ್ವಿಚಾರಣಾ ಸಭೆಗೆ ತಡೆಯಲ್ಪಟ್ಟಿದೆ. ಇದರಲ್ಲಿ ಕಾನೂನು ತಜ್ಞರು, ಹಿರಿಯ ಸಂಸದೀಯ ತಜ್ಞರು, ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಿದ್ದಾರೆ. ಈ ವ್ಯವಸ್ಥೆಯ ಬಗ್ಗೆ ಜನರಲ್ಲಿ ಇನ್ನಷ್ಟು ವಿಶ್ವಾಸ ಮೂಡಿಸಲು ಪ್ರಯತ್ನಿಸಲಾಗುವುದು.

14 ವಿಧೇಯಕಗಳ ಮಂಡನೆ
ಎರಡು ಅರ್ಜಿಗಳನ್ನು ಜಡ್ಜಿಸಲಾಗಿದ್ದು, ಒಟ್ಟು 14 ವಿಧೇಯಕಗಳನ್ನು ಮಂಡಿಸಲಾಗಿದೆ. ಇನ್ನು, ಕಳೆದ ಬಾರಿ ಅಧಿವೇಶನದಲ್ಲಿ ಬಾಕಿ ಇದ್ದ ಒಂದು ವಿಧೇಯಕ ಸೇರಿದಂತೆ ಒಟ್ಟು 14 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ನಿಯಮ 60ರಡಿಯಲ್ಲಿ ನೀಡಿದ್ದ ಒಂದು ನಿಲುವಳಿ ಸೂಚನೆಯನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಾರ್ಗೇ ಹೇಳಿದರು.

ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಖರ್ಚು: ಆಡಳಿತ-ವಿಪಕ್ಷ ಜಟಾಪಟಿ
ಎಸ್ಸಿ-ಎಸ್ಸಿ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನದ ಶೇ.85ರಷ್ಟು ವೆಚ್ಚ ಮಾಡಲು ಕ್ರಮ

ಬೆಂಗಳೂರು, ಫೆ. 5: ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ವರ್ಗ(ಎಸ್ಸಿ)ಗಳ ಕಲ್ಯಾಣಕ್ಕಾಗಿ ಎಸ್ಸಿ-ಟಿಎಸ್ಸಿ ಯೋಜನೆಯಡಿ ಮೀಸಲಿಟ್ಟ ಅನುದಾನವನ್ನು ವೆಚ್ಚ ಮಾಡುವ ವಿಚಾರ ಆಡಳಿತ ಮತ್ತು ವಿಪಕ್ಷ ಉಪಾಧ್ಯಕ್ಷರ ನಡುವೆ, ಅರೋಪ-ಪ್ರತ್ಯಾರೋಪ ಕಾರಣವಾಯಿತು. ಅಲ್ಲದೆ, ಉಭಯರ ನಡುವೆ ಬಹಿರಂಗ ಚರ್ಚೆಗೆ ಪರಿಣಾಮ ನೀಡಿದ ಘಟನೆಯೂ ನಡೆಯಿತು.

ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಒಂದೇ ಆಡಳಿತ ನಡವಿದ ಯಾವುದೇ ಸರಕಾರ ಎಸ್ಸಿ-ಎಸ್ಸಿಗಳಿಗೆ ನೀಡಿರುವುದಕ್ಕಿಂತ ಹೆಚ್ಚಿನ ಅನುದಾನ ನೀಡಿದ್ದು, ಪರಿಶಿಷ್ಟರ ಕಲ್ಯಾಣಕ್ಕೆ ಕ್ರಮ ವಹಿಸಿದ ನಮ್ಮ ಸರಕಾರ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಎಸ್ಸಿ-ಎಸ್ಸಿ ವಿದ್ಯಾರ್ಥಿಗಳ ಹಾಸ್ಟೆಲ್ ಮತ್ತು ವಸತಿ ಕಾಲೇಜು ಕಾರ್ಯ ನಿರ್ವಹಿಸಿಲ್ಲ. ಹೀಗಾಗಿ ಅನುದಾನ ಉಳಿದಿದ್ದು, ಆ ಮೊತ್ತವನ್ನು ಬಳಕೆ ಮಾಡಲು ಸರಕಾರ ಕ್ರಮ ವಹಿಸಲಿದೆ ಎಂದು ಅವರು, ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನದ ಶೇ.80ರಂದ 85ರಷ್ಟು ಮೊತ್ತವನ್ನು ಬಳಕೆ ಮಾಡುವ ಮೂಲಕ ಅವರ ಅಭಿವೃದ್ಧಿ ಅಣ್ಣ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಪರಿಶಿಷ್ಟರ ಗುತ್ತಿಗೆ ಮೀಸಲಾತಿ
1 ಕೋಟಿ ರೂ.ಗೆ ಹೆಚ್ಚಿಸಿ: ಸಿದ್ಧರಾಮಯ್ಯ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಸರಕಾರ ಕಾರ್ಖಾನೆ ಗಳಲ್ಲಿ 50ಲಕ್ಷ ರೂ.ವರೆಗೆ ಮೀಸಲಾತಿ ಕಲ್ಪಿಸಿದ್ದು, ಅದನ್ನು 1 ಕೋಟಿ ರೂ.ಗಳಿಗೆ ಹೆಚ್ಚಿಸಿ ಮಾಡಬೇಕು ಎಂದು ಆಗ್ರಹಿಸಿದ ಸಿದ್ಧರಾಮಯ್ಯ, ನಮ್ಮದು ಹಗಲೇ ರಜತ ಸರಕಾರವಾಗಿತ್ತು. ಈ ಸರಕಾರ 5 ದಿನಗಳಲ್ಲಿ 4 ಬಾರಿ ಸಚಿವರ ಚಾತುರ್ಯದ ಮೂಲಕ ಮಾಡಿದರು ಸಮರ್ಥ ಮುಖ್ಯಮಂತ್ರಿ ಎಂದು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಇದರಿಂದ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಸಿಎಂ, ನಾವು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಬರಗಾಲವಿತ್ತು, ಬಳಿಕ ಪ್ರವಾಹ ಎದುರಾಯಿತು. ಅನಂತರ ಕೊರೋನ ಸಂಕಷ್ಟಕ್ಕೆ ಸಿಲುಕಿತು. ಹೀಗಾಗಿ ಇನ್ನೂ ಹಣ ವೆಚ್ಚ ಮಾಡಿಲ್ಲ. ಮಾರ್ಚ್ ಅಂತ್ಯದ ವೇಳೆ ಎಲ್ಲ ಮೊತ್ತವನ್ನು ವೆಚ್ಚ ಮಾಡುವುದರಲ್ಲಿ ಪರಿಶಿಷ್ಟ ಕಲ್ಯಾಣಕ್ಕೆ ಸರಕಾರ ಕ್ರಮ ವಹಿಸಲಿದೆ ಎಂದು ಭರವಸೆ ನೀಡಿದರು.

ಇಬ್ಬರು ಸೇರಿ ತಿದ್ದುಪಡಿ ತನ್ನ ಈ ಗದ್ದಲದ ಮಧ್ಯೆ ಪ್ರತಿಕ್ರಿಯಿಸಿದ ಕೋಟಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್, ಎಸ್ಸಿ-ಟಿಎಸ್ಸಿ ಯೋಜನೆಯಡಿ ಮೀಸಲಿಟ್ಟ ಅನುದಾನದ ಉಳಿಕೆ ಮೊತ್ತವನ್ನು (ಡಿಎಮ್) ಕಾಯ್ದೆಯ 7ಡಿಗಿ ತಿದ್ದುಪಡಿ ಕರಲು ಎರಡೂ ಪಕ್ಷಗಳು ಮುಂದಾಗಬೇಕು ಎಂದು ಎತ್ತಾಯಿಸಿದರು.

Himatsingka
EXTRACT OF CONSOLIDATED FINANCIAL RESULTS FOR THE QUARTER AND NINE MONTHS ENDED DECEMBER 31, 2020
Particulars: Total Income from operations, Net Profit / (Loss) for the period, etc.
Notes: Key Standalone financial information of the Company is given below: